

## ಪಾಪೋಸು ಹೋದುವಲ್ಲ ಸ್ವಾಮಿ ಎನ್ನು

- 1. Ref.:** Shri Purandara Dasara Sahitya Part – 6, Sankeerna Sangraha, edited by Shri Betageri Krishna Sharma and Shri Bengeri Huchhu Rayaru.
- 2. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao
- 3. Ref.:** Dasara Padagalu – Purandara Dasara Keerthane, Vol 4, Edited by Shri Pavanje Gururao, Sriman Madhwa Siddantha Granthalaya, Udupi
- 4. Note:** The wordings in book in Ref. 2 and Ref. 3 are matching (given without any highlights). The lyrics as per book in Ref.1 are marked in **green highlights**

ರಾಗ ಮಧ್ಯಮಾವತಿ ತಾಳ: ಅಟ

ರಾಗ ಕಲ್ಯಾಣಿ ತಾಳ: ಅಟ

ಪಾಪೋಸು ಹೋದುವಲ್ಲ ಸ್ವಾಮಿ ಎನ್ನು

ಪಾಪೋಸು ಹೋದುವಲ್ಲ ಸ್ವಾಮಿ ಎನ್ನು

ಪಾಪೋಸು ಹೋದುವಲ್ಲ || ಪ ||

ಪಾಪೋಸು ಹೋದುವಲ್ಲ

ಅಪಾರ ದಿನಗಳಿಂದ ಆರ್ಜನೆ ಮಾಡಿದ || ಅಪ ||

ಅಪಾರ ಜನುಮದಿ ಆರ್ಜನೆ ಮಾಡೆ

ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ

ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ

ಪರಿಪರಿ ತೀರ್ಥ ಸ್ನಾನಗಳ ಮಾಡಿ

ಪರಿಪರಿ ತೀರ್ಥ ಸ್ನಾನಗಳ ಮಾಡೆ

ಹರಿದಾಸರ ಕೂಡಿ ಗಿರಿಯನ ಮೂರ್ತಿ

ಹರಿದಾಸರ ಕೂಡಿ ಶ್ರೀನಿವಾಸನ ಸಂ-

ದರುಶನದಲ್ಲಿ ಮೈ ಮರೆತಿರಲು ಎನ್ನು || 1 ||

ದರುಶನದಲ್ಲಿ ಮೈ ಮರೆದಿದ್ದೆನೊ ಎನ್ನು

ಪರಮ ಭಾಗವತರ ಹರಿಕಥೆ ಕೇಳಲು

ಪರಮ ಭಾಗವತರ ಹರಿಕಥೆ ಕೇಳಲು

ಪರಮ ಭಕ್ತಿಯಿಂದ ಕೇಳುತಿರೆ

ಪರಮ ಭಕ್ತಿಯಲಿ ಕೇಳುತಿದೆ

ಪರಮ ಪಾಪಿಗಳ ಪಾಲಾಗಿ ಪೋದುವು

ಪರಮ ಪಾಪಿಷ್ಠರ ಪಾಲಿಗೆ ಪೋದುವು

ಪರಮ ಪುರುಷನ ಮನಸಿಗೆ ಬಂದೀಗ || 2 ||

ಪರಮಾತ್ಮನ ಮನಸಿಗೆ ಬಂತು ಹೀಗೆ

ಮಾಯಾದೇವಿ ಎನಗೆ ಮೆಚ್ಚಿ ಕೊಟ್ಟಿದ್ದಳು

ಮಾಯೆ ಒಲಿದು ಎನಗೆ ತಂದು ಕೊಟ್ಟಿದ್ದಳು

ದಾಯಾದಿಗಳು ನೋಡಿ ಸಹಿಸಲಿಲ್ಲ

ದಾಯಾದಿಗಳು ನೋಡಿ ಸಹಿಸಲಿಲ್ಲ

ಮಾಯಾ ರಮಣ ನಮ್ಮ ಪುರಂದರ ವಿಠಲನ

ಮಾಯಾ ರಮಣ ನಮ್ಮ ಪುರಂದರ ವಿಠಲನ

ಮಾಯದಿಂದಲಿ ಮಟ್ಟಮಾಯವಾದವು ಎನ್ನ

|| 3 ||

ಮಾಯದಿಂದಲಿ ಮಟ್ಟಮಾಯವಾದವು ಈಗ

### ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಪುರಂದರ ದಾಸರು ಒಮ್ಮೆ ತಿರುಪತಿ ಯಾತ್ರೆಗೆ ಹೋಗಿದ್ದಾಗ, ಗುಡಿಯ ಹೊರಗೆ ಹರಿಕಥೆಯಾಗುತ್ತಿದ್ದಿತಂತೆ; ಅದನ್ನು ಕೇಳುತ್ತ ಕುಳಿತಿರಲು, ಹೊರಗಡೆ ಇರಿಸಿದ್ದ ಇವರ ಮೆಟ್ಟುಗಳನ್ನು ಯಾರೋ ಕದ್ದೊಯ್ದರಂತೆ. ಹೊರಗೆ ಬಂದು ನೋಡಲು ಮೆಟ್ಟುಗಳಿಲ್ಲದಿರಲು ಈ ಹಾಡು ಹೊರಬಂದಿತೆಂದು ಹೇಳುತ್ತಾರೆ. ಇಲ್ಲಿ 'ಪಾಪೋಸು' ಎಂಬ ಮಾತಿಗೆ ಕಾಲಿಗೆ ಹಾಕಿಕೊಳ್ಳುವ ಮೆಟ್ಟು ಎಂದೂ ಅರ್ಥವಿದೆ; ಪಾಪ-ಓಸು (ಓಸು, ಅನಿತು) ಪಾಪಗಳಷ್ಟು ಎಂಬ ಅರ್ಥವೂ ಆಗುತ್ತದೆ. ದಾಸರು ಈ ಚಮತ್ಕಾರದ ಮಾತಿನಿಂದ ಸಮಾಧಾನವನ್ನು ತಂದುಕೊಂಡಿದ್ದಾರೆ.

**ಪಾಪೋಸು** - ಪಾಪಾಸು, ಹಿಂದಿಯ 'ಪಾಯಪಾಸ' ಎಂಬ ಮಾತಿನ ರೂಪ; ಮೇಲೆ ಹೇಳಿದಂತೆ ಪಾಪ+ಓಸು, ಅಷ್ಟೂ ಪಾಪಗಳು. ಪಾದರಕ್ಷೆ, ಕಾಲ್ಕರೆ

**ಆರ್ಜನೆ** = ಗಳಿಕೆ

**ಉರಗಾದ್ರಿ** - ಶೇಷಾಚಲ, ತಿರುಮಲೆ - ತಿರುಪತಿಯ ಬೆಟ್ಟ.

**ಸ್ವಾಮಿಪುಷ್ಕರಿಣಿ** - ವೆಂಕಟೇಶ್ವರ ಗುಡಿಯ ಹತ್ತಿರ ಇರುವ ಕೊಳ; ಇದಲ್ಲದೆ ಪಾಪ ವಿನಾಶನ, ಆಕಾಶಗಂಗೆ, ತುಂಬುರುತೀರ್ಥ ಮೊದಲಾದ ಇತರ ಕೊಳಗಳೂ ಇವೆ (ಪರಿ ಪರಿ ತೀರ್ಥ).

**ಗಿರಿರಾಯನ** - ಬೆಟ್ಟದೊಡೆಯನಾದ ಶ್ರೀನಿವಾಸನ.

**ಮಾಯಾದೇವಿ** - ಜೀವನ ಸ್ವರೂಪ ಜ್ಞಾನಕ್ಕೆ ಅಡ್ಡಿಬರುವ, ತೆರೆಯಂತಿರುವ, ಅಜ್ಞಾನ; ಅದರ ಫಲವಾಗಿ ವಿಷಯಾಸಕ್ತಿ, ರಾಗದ್ವೇಷಾದಿಗಳು, ಪಾಪ ಸಂಘಟನೆ.

**ಮಾಯಾ ರಮಣ** - ಲಕ್ಷ್ಮಿಯು ನಾರಾಯಣನ ಮಾಯಾ ರೂಪಿಣಿ; ಇಲ್ಲಿ ಮಾಯೆಯೆಂದರೆ ಅಚಿಂತ್ಯಾದ್ಭುತಶಕ್ತಿ.

**Classification:** Keerthane

**Ankita:** purandara vittala

**Location:** Location: Tirupati, India.

**Category:** Jeevana Darshana

**Group Words:** paposu, janma, swamytheertha, bhagavata, papa, daya, maya,

**Pravachana:** NA

**Explanation:** NA